



ಬಿಸಿಲು
ಬೆಳದಿಂಗಳು
ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
swamiji@taralabalu.org

ಗಾಳಿಸುದ್ದಿಗಳ ಕಾರುಬಾರು

ಈಗೊಂದು ವಾರದಿಂದ ಗಾಳಿಸುದ್ದಿಗಳದ್ದೇ ಕಾರುಬಾರು. ಸುದ್ದಿ ಮಾಧ್ಯಮಗಳಲ್ಲಿ ಅವು ವಿಜೃಂಭಿಸುತ್ತಿವೆ, ಜನರನ್ನು ಆತಂಕದ ಅಲೆಗಳ ಮೇಲೆ ತೇಲಿಸಿವೆ; ಇಡೀ ದೇಶ ಕಂಗಾಲಾಗುವಂತೆ ಮಾಡಿವೆ. ಈ ರೀತಿಯ ಸುದ್ದಿಗಳು ಹೇಗೆ ತೇಲಿಬರುತ್ತವೆ, ಅವುಗಳ ನಿರ್ಮಾತೃಗಳು ಯಾರು, ಅವರ ಉದ್ದೇಶವೇನು, ಅದರ ಪರಿಣಾಮವೇನು ಎಂಬುದು ಚಿಂತನಾರ್ಹ. ಬೆಂಗಳೂರಿನಲ್ಲಿ ನೆಲೆಸಿರುವ ಈಶಾನ್ಯ ರಾಜ್ಯಗಳ ಜನರ ಮೇಲೆ ಹಲ್ಲೆ ನಡೆಸಲಾಗುವುದು, ನಂದಿನಿ ಹಾಲಿನಲ್ಲಿ ವಿಷ ಬೆರೆತಿದೆಯಂತೆ, ಮೆಹೆಂದಿಯಲ್ಲಿ ಕೆಮಿಕಲ್ ಬೆರೆಸಲಾಗಿದೆಯಂತೆ, ಹಚ್ಚಿದವರ ಕೈಗಳು ಸುಟ್ಟು ಹೋಗುತ್ತವೆಯಂತೆ ಮುಂತಾದ ಗಾಳಿ ಸುದ್ದಿಗಳು. ಇವುಗಳಿಂದ ಏನೇನಾಯಿತು, ಗಾಬರಿಗೊಂಡ ಜನ ತಂತಮ್ಮ ಊರುಗಳಿಗೆ ಧಾವಿಸಿದರು, ಹಾಲನ್ನು ಬಳಸಿದವರು ಮತ್ತು ಮೆಹೆಂದಿ ಹಚ್ಚಿಕೊಂಡ ಅನೇಕರು ಆತಂಕಕ್ಕೆ ಒಳಗಾದರು, ಆಸ್ತುಗಳಿಗೆ ಸೇರಿದರು ಎಂಬುದು ಈಗ ಗೊತ್ತಾಗಿದೆ. ಗಾಳಿ ಸುದ್ದಿಗಳು ಸುಳು ಎಂದು ತಿಳಿಯುವ ವೇಳೆಗೆ ಆಗುವ ಅನರ್ಥ, ಗೊಂದಲ ಆಗಿ ಹೋಯಿತು. ಸುಳು ಸುದ್ದಿ ಹಬ್ಬಿಸುವವರಿಗೆ ಬೇಕಾದುದೂ ಅದೇ! ಕೆಲವರ ವಿಕೃತ ಬುದ್ಧಿಯಿಂದಾಗಿ ಇಡೀ ಸಮಾಜ ಜೀವನವೇ ಆತಂಕದ ಕುಲುಮೆಯಲ್ಲಿ ಬೇಯುವಂತಾಯಿತು.

ಗಾಳಿಸುದ್ದಿಗಳನ್ನು ವದಂತಿಗಳೆಂದೂ ಕರೆಯಲಾಗುತ್ತದೆ. ಏನಿದು ವದಂತಿ? 'ವದಂತಿ' ಎಂಬುದು ಸಂಸ್ಕೃತ ಶಬ್ದ, ಅದೊಂದು ಕ್ರಿಯಾಪದ. 'ಹೇಳುತ್ತಾರೆ' ಎಂದಷ್ಟೇ ಅದರ ಅರ್ಥ. ಕನ್ನಡದಲ್ಲಿ 'ವದಂತಿ' ಎಂಬುದು ನಾಮಪದ. ಅದರರ್ಥ ಗಾಳಿಸುದ್ದಿ. ಕನ್ನಡದಲ್ಲಿ ಬಳಕೆಯಲ್ಲಿರುವ ಎಷ್ಟೋ ಸಂಸ್ಕೃತ ಶಬ್ದಗಳು ಸಂಸ್ಕೃತಭಾಷೆಗಿಂತ ವಿಭಿನ್ನ ರೀತಿಯಲ್ಲಿ ಪ್ರಯೋಗವಾಗಿರುವುದನ್ನು ಕಾಣಬಹುದಾಗಿದೆ. ಕನ್ನಡದಲ್ಲಿ ನಾಮಪದವಾಗಿ 'ಗಾಳಿಸುದ್ದಿ' ಎಂಬರ್ಥದಲ್ಲಿ ಬಳಕೆಯಲ್ಲಿರುವ 'ವದಂತಿ' ಶಬ್ದದ ಅರ್ಥವನ್ನು ಕೊಡುವ ಸಂಸ್ಕೃತಶಬ್ದವೆಂದರೆ 'ಕಿಂವದಂತೀ'. ('ಕಿಂವದಂತೀ ಜನಶ್ರುತಿಃ' ಎನ್ನುತ್ತದೆ ಅಮರಕೋಶ). ಅಷ್ಟು ಕನ್ನಡದಲ್ಲಿ ಇದನ್ನು ಗುಸುಗುಸು ಮಾತು ಎನ್ನಬಹುದು. ವದಂತಿಯು ಸತ್ಯ ಸುದ್ದಿಯಲ್ಲ, ನಿಖರತೆಯಿಲ್ಲದ ಗಾಳಿ ಮಾತು.

ಪಂಚತಂತ್ರದಲ್ಲಿ ಓದಿದ ಒಂದು ಕಥೆ ಹೀಗಿದೆ: ಒಬ್ಬ ಅಗಸ ತಾನು ಸಾಕಿದ ಕತ್ತೆಗೆ ಹೊಟ್ಟೆ ತುಂಬಾ ಮೇಯಿಸಲು ಒಂದು ಉಪಾಯ ಮಾಡುತ್ತಾನೆ. ಕತ್ತೆಯ ಮೈಮೇಲೆ ಹುಲಿಯ ಚರ್ಮವನ್ನು ಹೊದಿಸಿ ಸಂಜೆ ಹೊತ್ತು ರೈತರ ಜಮೀನಿಗೆ ಮೇಯಲು ಬಿಡುತ್ತಿರುತ್ತಾನೆ. ಹೊಲದಲ್ಲಿ ಕೆಲಸಮಾಡುತ್ತಿದ್ದ ರೈತರು ಹುಲಿ ಬಂತೆಂದು ಹೆದರಿ ಓಡುತ್ತಾರೆ. ತಮ್ಮ ಹೊಲಗಳಲ್ಲಿ ಹುಲಿ ಅಡ್ಡಾಡುತ್ತಿದೆಯೆಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತದೆ. ನಿರಾತಂಕವಾಗಿ ಹೊಲಗಳಲ್ಲಿ ಅಡ್ಡಾಡಿ ರಾತ್ರಿಯೆಲ್ಲಾ ಹೊಟ್ಟೆ ತುಂಬಾ ಮೇದ ಕತ್ತೆಯನ್ನು ಬೆಳಗಿನ ಹೊತ್ತು ಅಗಸ ಮನೆಗೆ ಹೊಡೆದುಕೊಂಡು ಬರುತ್ತಿದ್ದ ಸಂಗತಿ ರೈತರಿಗೆ ಗೊತ್ತಿರಲಿಲ್ಲ. ಒಮ್ಮೆ ಆ ಕತ್ತೆಯು ಹೊಲದಲ್ಲಿ ಮೇಯುತ್ತಿರುವಾಗ ದೂರದಲ್ಲಿ ಕಾಣಿಸಿದ ಹೆಣ್ಣುಕತ್ತೆಯನ್ನು ನೋಡಿ ಅರಚುತ್ತದೆ. ಆಗ ರೈತರಿಗೆ ಇಷ್ಟು ದಿನ ತಮ್ಮನ್ನು ಹೆದರಿಸಿದ್ದು ಹುಲಿಯಲ್ಲ, ಹುಲಿವೇಷದ ಕತ್ತೆ ಎಂದು ಗೊತ್ತಾಗುತ್ತದೆ. ಎಲ್ಲರೂ ಧಾವಿಸಿ ಅದನ್ನು ಹೊಡೆದು ಸಾಯಿಸುತ್ತಾರೆ.

ಗಾಳಿಸುದ್ದಿಗಳ ಹಿಂದೆ ವಿಕೃತವಾದ ಮನಸ್ಸು ಮತ್ತು ಸ್ವಾರ್ಥ ಇರುತ್ತದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಗಾಳಿ ಸುದ್ದಿಯು ಹಿಟ್ಲರನ ಯುದ್ಧತಂತ್ರದ ಭಾಗವೇ ಆಗಿತ್ತು. ಅವನ ಆತ್ಮೀಯ ಸಚಿವನಾಗಿದ್ದ ಗೋಬೆಲ್ 'ಒಂದು ಸುಳನ್ನು ನೂರು ಬಾರಿ ಹೇಳಿದರೆ, ಸತ್ಯವೇ ಆಗುತ್ತದೆ, ಅದನ್ನು ಜನ ನಂಬುತ್ತಾರೆ!' ಎಂದು ಮನಗಂಡಿದ್ದ. ಜರ್ಮನಿಯು ಎಲ್ಲ ಕಡೆ ದಿಗ್ವಿಜಯ ಸಾಧಿಸುತ್ತಿದೆ ಎಂದೇ ಜರ್ಮನಿಯ ರೇಡಿಯೋ ಪದೇ ಪದೇ ಸಾರುತ್ತಿತ್ತು, ಜನರನ್ನು ನಂಬಿಸುತ್ತಿತ್ತು. ಅಮೆರಿಕೆಯ ಸೇನೆಯು ಜರ್ಮನಿಯ ರೇಡಿಯೋ ಸ್ಟೇಷನ್ನ್ನು ವಶಪಡಿಸಿಕೊಂಡು 'ಗುಡ್ ಮಾರ್ನಿಂಗ್ ಶ್ರೋತ್ಯಗಳೇ, ಇದೊಂದು ಅತಿ ಮುಖ್ಯ ಪ್ರಕಟಣೆ: ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಹೀನಾಯವಾಗಿ ಸೋತಿದೆ, ಹಿಟ್ಲರ್‌ನನ್ನು ಸೆರೆ ಹಿಡಿಯಲಾಗಿದೆ' ಎಂದು ಘೋಷಿಸುವವರೆಗೂ ಜರ್ಮನ್ನರು 'ದಿಗ್ವಿಜಯ'ದ ಭ್ರಮೆಯಲ್ಲೇ ತೇಲುತ್ತಿದ್ದರು! ಬರೀ ಸುಳು ಎಂಬರ್ಥದಲ್ಲಿ 'Goebel Truth' ಎಂಬ ಶಬ್ದ ಬಳಕೆಯಲ್ಲಿರುವುದು ಈ ಹಿನ್ನೆಲೆಯಲ್ಲಿ.

ಹಚ್ಚಿಕೊಡುವ ಚಾಡಿ ಮಾತಿನಲ್ಲಿ ವ್ಯಕ್ತಿ ವ್ಯಕ್ತಿಗಳಿಗೆ ಪರಿಚಯ, ಸಂಬಂಧ ಇರುತ್ತದೆ, ಗಾಳಿ ಮಾತಿನಲ್ಲಿ ಹಾಗಲ್ಲ, ಅದೊಂದು ತಲೆಬಾಲವಿಲ್ಲದ ಕಿಡಿಗೇಡಿ ಸುದ್ದಿ, ಅತಿರಂಜಕತೆಯಿಂದಾಗಿ ಅದು ಸಾಂಕ್ರಾಮಿಕರೋಗದಂತೆ ಹರಡುತ್ತದೆ. ಆಧುನಿಕ ತಂತ್ರಜ್ಞಾನವು ಮನುಷ್ಯನಿಗೆ ನೀಡಿರುವ ಎಸ್.ಎಂ.ಎಸ್, ಇ-ಮೇಲ್ ಸೌಲಭ್ಯಗಳು ವದಂತಿ ಹರಡುವವರ ಭುಜಬಲವನ್ನು ಸಾವಿರ ಪಟ್ಟು ಹೆಚ್ಚಿಸಿವೆ. 'ವದಂತಿ ವೀರರು' ಶಸ್ತ್ರಾಸ್ತ್ರಗಳಿಲ್ಲದೆಯೂ ಯುದ್ಧಮಾಡುವ ಕಲೆಯಲ್ಲಿ ಸವ್ಯಸಾಚಿಗಳು. ಅವರಿಗೆ ಆಧುನಿಕ ತಂತ್ರಜ್ಞಾನದ ನೆರವು ದೊರೆತರೆ ಕೇಳಬೇಕೆ! ಅದೊಂದು ಹೋಕ್ಸ್ ಎಂಬುದು ಜನರಿಗೆ ಅರ್ಥವಾಗುವ ಹೊತ್ತಿಗೆ ಅನರ್ಥಗಳು ಸಂಭವಿಸಿ ಹೋಗಿರುತ್ತದೆ. ಸಮಾಜದ ಸಾಮರಸ್ಯ ಕಡಡಿ ಹೋಗಿರುತ್ತದೆ.

ಮತ್ತೊಬ್ಬರಿಗೆ ತೊಂದರೆಕೊಟ್ಟು ಋಷಿಪಡುವ ವಿಕೃತ ಮನಸ್ಸಿನ ಜನರು ಗಾಳಿಸುದ್ದಿಗಳನ್ನು ಹಬ್ಬಿಸುವುದರಲ್ಲಿ ನಿಷ್ಣಾತರು. ರೋಗಗ್ರಸ್ತವಾದ ಮನಸ್ಸಿನ ಅವರ ಕಿಡಿಗೇಡಿತನದಿಂದ ಇಡೀ ಸಮಾಜ ನರಳಬೇಕಾಗುತ್ತದೆ. ಜನರನ್ನು ಮೋಸಗೊಳಿಸಲು ವಿಕೃತಮನಸ್ಸಿನವರು ಬಳಸುವ ತಂತ್ರವೇ ಗಾಳಿಸುದ್ದಿಗಳು. ಇನ್ನೊಬ್ಬರಿಗೆ ತೊಂದರೆಕೊಟ್ಟು

ಖುಷಿಪಡುವ ಸ್ಯಾಡಿಸ್ಟ್ ಮನೋಭಾವದವರು ತಮ್ಮ ಸ್ವಾರ್ಥಸಾಧನೆಗಾಗಿ ಇಂತಹ ಸುಳು ಸುದ್ದಿಗಳನ್ನು ಹರಿಯಬಿಡುತ್ತಾರೆ. ಗಾಳಿಸುದ್ದಿಗಳು ಮಾಡುವ ಅವಾಂತರ ಅಷ್ಟಿಷ್ಟಲ್ಲ, ತಣ್ಣಗೆ ಇದ್ದ ಸಮಾಜದ ಬದುಕಿನಲ್ಲಿ ಅವು ಕೋಮುದ್ವೇಷದ ಕಿಡಿ ಹೊತ್ತಿಸುತ್ತವೆ. ಕೋಮು ದಳುರಿಯ ಬೆಳಕಿನಲ್ಲಿ ಅತ್ಯಂತ ಆಪ್ತನೂ, ಆಪತ್ಕಾಲಕ್ಕೆ ನೆರವಾದವನೂ ಆದ ಅನ್ಯಧರ್ಮಿಯ ವೈರಿಯಂತೆ ಕಾಣಿಸುತ್ತಾನೆ. ಅನುಮಾನದ ಅಡ್ಡಗೋಡೆಗಳು ಏಳುತ್ತವೆ. ಕೋಮು ದ್ವೇಷದ ವಿಷಸರ್ಪ ಹೆಡೆ ಬಿಚ್ಚುತ್ತದೆ, ಸಿಕ್ಕ ಸಿಕ್ಕವರನ್ನು ಕಚ್ಚುತ್ತದೆ. ಅದು ತಲೆ ಎತ್ತದಂತೆ, ಒಂದು ವೇಳೆ ತಲೆಯೆತ್ತಿದರೂ ಅದನ್ನು ಬಡಿದು ಕೊಲ್ಲುವಂತಹ ಪ್ರಯತ್ನವನ್ನು ಎಲ್ಲ ಧರ್ಮಗಳಲ್ಲೂ ಇರುವ ಪ್ರಜ್ಞಾವಂತರು ಮಾಡಬೇಕು.

ರಾಷ್ಟ್ರಕವಿ ಕುವೆಂಪು ಅವರು ನಮ್ಮ ನಾಡನ್ನು 'ಸರ್ವ ಜನಾಂಗದ ಶಾಂತಿಯ ತೋಟ' ಎಂದೇ ಬಣ್ಣಿಸಿದ್ದಾರೆ. ಆದರೆ ಧರ್ಮ ಧರ್ಮಗಳ ಮಧ್ಯೆ ಸೌಹಾರ್ದವನ್ನು ಕಡೆಡುವ ಪ್ರಯತ್ನಗಳು ಪದೇ ಪದೇ ನಡೆಯುತ್ತಲೇ ಇವೆ. ಮತೀಯ ಸಾಮರಸ್ಯವನ್ನು ಕಡೆಡುವ ಅಂತಹ ಕೆಟ್ಟ ಪ್ರಯತ್ನಗಳು ಈಗ ನಡೆದಿರುವುದು ದುರದೃಷ್ಟಕರ. ಕೋಮುಸೌಹಾರ್ದ ಸೌಧವನ್ನು ಕೆಡಹುವುದು ಸುಲಭ, ಕಟ್ಟುವುದು ಕಷ್ಟ. ಕಷ್ಟವಾದರೂ ಕಟ್ಟುವ ಕೆಲಸ ಆಗಬೇಕು. ಅದು ಇಂದಿನ ತುರ್ತು ಆಗತ್ಯ; ಅದರಲ್ಲೇ ಎಲ್ಲರ ಕಲ್ಯಾಣ ಆಡಗಿರುವುದು!

23.8.2012

ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ

